

ತುಲಾ



ಆತಿಯಾದ ಧೈರ್ಯ.
ದೇಹದ ತೂಕದಿಂದ
ಅನಾರೋಗ್ಯ ಕಟುವಾದ
ಮಾತಿನಿಂದ ವಿರಸ. ತಮ್ಮಂದಿರಲ್ಲಿ
ಮನಸ್ಸಾವ.

ಶುಭ: 1, 18, 26, 29.
ಅಶುಭ: 3, 10, 14, 22.

ಮಕರ



ಬಹಳ ಶುಭ ಕಾಲ. ನಿರ್ದೈ
ಬಿಟ್ಟು ಕೆಲಸ ಮಾಡಿ
ಆರೋಗ್ಯ ಕಳೆದುಕೊಳ್ಳುವ
ಸಂಭವ. ಸ್ವಯಂಚಿಕಿತ್ಸೆ ಬೇಡ.
ಮಾತಿನಮೇಲೆ ನಿಗಾ ಇರಲಿ.

ಶುಭ: 5, 8, 20, 23.
ಅಶುಭ: 2, 11, 17, 29.

ವೃಶ್ಚಿಕ



ಓಡಾಟದಿಂದ ನಿರ್ದೈಯಲ್ಲಿ
ತೊಂದರೆ. ಆಸ್ತಿ ಕೊಳ್ಳಲು
ಒಳ್ಳೆಯ ಸಮಯ.
ನಿಮ್ಮ ಮೇಲೆ ಆತಿಯಾದ ನಂಬಿಕೆ ಬೇಡ.
ತಿಂಡಿ ತಿನಿಸುಗಳ ಮೇಲೆ ಗಮನವಿರಲಿ.

ಶುಭ: 2, 17, 26, 28.
ಅಶುಭ: 7, 14, 19, 22.

ಕುಂಭ



ಉದ್ಯೋಗದಲ್ಲಿ
ಉನ್ನತಿಯ ಸಂಭವ.
ಭಾಗ್ಯೋದಯದ ಕಾಲ.
ಜೀವನ ನಿಧಾನ ಗತಿಯಲ್ಲಿ ಓಡುವುದು.
ಅದರಿಂದ ಬೇಸರ. ವಾಹನ ಖರೀದಿ.

ಶುಭ: 8, 14, 17, 21.
ಅಶುಭ: 2, 5, 11, 23.

ಧನುಸ್ಸು



ಶುಭ ಕಾಲ. ಹಣವನ್ನು
ಶುಭ ಕಾರ್ಯಗಳಿಗೆ
ವಿನಿಯೋಗಿಸುವಿರಿ. ಎಣ್ಣೆ
ತಿಂಡಿಗಳನ್ನು ವರ್ಜಿಸಿ. ರಾತ್ರಿ ಬಿಸಿನೀರು
ಕುಡಿಯಿರಿ. ಕಾಲುಗಳನ್ನು ಕಾವಾಡಿ.

ಶುಭ: 2, 10, 13, 28.
ಅಶುಭ: 8, 20, 23, 25.

ಮೀನ



ಸಲಹೆ ಇಲ್ಲದೆ ಕೆಲಸ
ಆರಂಭಿಸಬೇಡಿ. ಹಿರಿಯರ
ಆರೋಗ್ಯದ ಮೇಲೆ
ಗಮನವಿರಲಿ. ಮೌನದಿಂದ ಶಾಂತಿ.
ಕೋಪದಿಂದ ದೂರವಿರಿ.

ಶುಭ: 11, 14, 24, 28.
ಅಶುಭ: 5, 16, 21, 26.